

ಸಾಕ್ಷಿಯನ್ನು ದಿ: 23/03/2026 ರಂದು ಪುನಃ ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು : ಆರೋಪಿ ಪರ ವಕೀಲರಿಂದ.

ಸದರಿ ಪ್ರಕರಣವನ್ನು ನಡೆಸಲು ನಾನು ಅಧಿಕಾರವನ್ನು ಹೊಂದಿದ್ದೇನೆ, ಆದರೆ ಅಧಿಕಾರ ಪತ್ರವನ್ನು ನಾನು ನ್ಯಾಯಾಲಯಕ್ಕೆ ನೀಡಿಲ್ಲ, ಕಾರಣ ನಾನೇ ಫಿರ್ಯಾದಿ ನೀಡಿರುತ್ತೇನೆ. ಆರೋಪಿತರಿಗೆ ಒಂದೇ ಬಾರಿ ರೂ.2,30,000/- ಸಾಲವನ್ನು ನೀಡಿರುತ್ತೇನೆ. ಈ ಮೊದಲು ಸಹ ಆರೋಪಿತರು ನಮ್ಮ ಸಂಸ್ಥೆಯಲ್ಲಿ ಸಾಲ ಪಡೆದಿರುತ್ತಾರೆ, ಆದರೆ ಸಂಬಂಧಿತ ದಾಖಲೆಗಳನ್ನು ನಾನು ಹಾಜರುಪಡಿಸಿಲ್ಲ.

ರೂ.2,30,000/-ಗಳ ಸಾಲದ ಪೈಕಿ ಆರೋಪಿತರು ರೂ.1,30,000/- ನಗದು ಹಣವನ್ನು ತುಂಬಿರುತ್ತಾರೆ ಎಂದರೆ ನಿಜ. ಈ ರೀತಿ ಯಾವ ದಿನಾಂಕದಂದು ಎಷ್ಟು ಮೊತ್ತ ತುಂಬಿದ್ದಾರೆ ಎಂದು ಇರುವ ದಾಖಲೆ ಆರೋಪಿತರ ಹತ್ತಿರ ಇರುತ್ತದೆ. ನಮ್ಮ ಹತ್ತಿರ ಸದರಿ ದಾಖಲಾತಿಗಳು ಇರುವುದಿಲ್ಲ, ಆದರೆ ಇಂತಿಷ್ಟು ಮೊತ್ತ ತುಂಬಿದ್ದಾರೆ ಎಂದು ರಶೀದಿ ಇರುತ್ತದೆ. ಸದರಿ ರಶೀದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ.

ಆರೋಪಿತರಿಗೆ ಧಾರವಾಡದಲ್ಲಿ ದೊಡ್ಡ ವ್ಯಾಪಾರ ಇರುವ ಕಾರಣ ಅದನ್ನು ನೋಡಿ ಸಾಲ ನೀಡಿರುತ್ತೇವೆ. ನಮ್ಮ ಸಂಸ್ಥೆಯಲ್ಲಿ ಅಲ್ಪಾವಧಿಯ ಸಾಲಗಳನ್ನು ನೀಡುತ್ತಿದ್ದು, ಆರೋಪಿತರು ಒಂದು ವರ್ಷದ ಕಾಲಾವಕಾಶ ಕೇಳಿರುವ ಕಾರಣ ಸದರಿಯವರಿಗೆ ಒಂದು ವರ್ಷದೊಳಗೆ ತುಂಬುವ ಷರತ್ತಿನ ಮೇರೆಗೆ ಸಾಲವನ್ನು ಮಂಜೂರು ಮಾಡಿರುತ್ತೇವೆ. ಸಾಲದ ಕರಾರುಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಿರಾ ಎಂಬ ಪ್ರಶ್ನೆಗೆ ಸಾಕ್ಷಿದಾರರು ಆರೋಪಿತರು ಬರೆದುಕೊಟ್ಟ ಪ್ರಾಮಸರಿ ನೋಟ ಹಾಜರುಪಡಿಸಿರುತ್ತೇನೆ ಎಂದು ಉತ್ತರಿಸುತ್ತಾರೆ. ಸದರಿ ಪ್ರಾಮಸರಿ ನೋಟ ಹೊರತುಪಡಿಸಿ ಬೇರೆ ದಾಖಲೆಗಳನ್ನು ಹಾಜರುಪಡಿಸಿಲ್ಲ.

ಆರೋಪಿತರ ಅಣ್ಣ ಸಹ 1 ಲಕ್ಷ ರೂಪಾಯಿಗಳ ಸಾಲ ಪಡೆದು ಕರಾರು ಮಾಡಿಕೊಟ್ಟಿರುತ್ತಾರೆ. ಆರೋಪಿತರು ಮತ್ತು ಅವರ ಅಣ್ಣ ಇಬ್ಬರೂ ಸಹ ನಮ್ಮ ಸಂಸ್ಥೆಯಿಂದ ಸಾಲ ಪಡೆದಿದ್ದು ಇರುತ್ತದೆ. ಆರೋಪಿತರ ಜೊತೆಗೆ ಯಾವುದೇ ರೀತಿ ಕರಾರು ಮಾಡಿಕೊಂಡಿಲ್ಲ. ಸಾಮಾನ್ಯವಾಗಿ ಸಾಲದ ಮಂಜೂರಾತಿ ವಿಷಯ ಕುರಿತು ನಮ್ಮ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿಕೊಂಡು ಸಮಿತಿಯ

ನಿರ್ಣಯದ ಪ್ರಕಾರ ಸಾಲ ಮಂಜೂರು ಮಾಡುತ್ತೇವೆ. ಸದರಿ ಠರಾವು ಪ್ರತಿ ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ಲ. ಠರಾವು ಸಂಖ್ಯೆ ನನಗೆ ಹೇಳಲು ಬರುವುದಿಲ್ಲ.

ಆರೋಪಿತರು ಪಡೆದ ಸಾಲಕ್ಕೆ ವರ್ಷಕ್ಕೆ 14 ಪ್ರತಿಶತ ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಸದರಿ 14 ಪ್ರತಿಶತ ಬಡ್ಡಿಯ ದರವನ್ನು ಫರ್ಯಾದಿಯಲ್ಲಿ ಬರೆದಿಲ್ಲ. ಸಾಕ್ಷಿದಾರರು ಮುಂದುವರೆದು ಪ್ರಾಮಿಸರಿ ನೋಟನಲ್ಲಿ ನಮೂದು ಮಾಡಿದ್ದು ಇರುತ್ತದೆ ಎಂದು ಹೇಳುತ್ತಾರೆ. ರೂ.2,30,000/- ನಾವು ದಿ:18-10-2022 ರಂದು ನೀಡಿರುತ್ತೇವೆ. ಒಬ್ಬ ವ್ಯಕ್ತಿಗೆ ಗರಿಷ್ಠವೆಂದರೆ ಅವರ ಸಾಮರ್ಥ್ಯ ನೋಡಿ 5 ಲಕ್ಷದವರೆಗೆ ಸಾಲದ ಮೊತ್ತವನ್ನು ಮಂಜೂರು ಮಾಡಬಹುದು. ನಮ್ಮ ಸಂಸ್ಥೆ ನೊಂದು ಆಗಿರುವ ಕುರಿತು ಇರುವ ಪ್ರತಿ ಕಡತದಲ್ಲಿರುತ್ತದೆ. ನಮಗೆ ಜಿಎಸಟಿ ನೊಂದಣಿ ಸಂಖ್ಯೆ ಅನ್ವಯವಾಗುವುದಿಲ್ಲ.

ಆರೋಪಿತರು ಪಡೆದುಕೊಂಡ ರೂ.2,30,000/-ಗಳಿಗೆ 14 ಪ್ರತಿಶತ ಬಡ್ಡಿ ಎಂದರೆ ವರ್ಷಕ್ಕೆ ಅಂದಾಜು 36 ಸಾವಿರ ರೂಪಾಯಿ ಆಗುತ್ತದೆ. ಆರೋಪಿತರು ಅಂಗಡಿಯನ್ನು ಮುಚ್ಚಿಕೊಂಡು ಪರಾರಿಯಾಗಿದ್ದು, ನಂತರ ಪೊಲೀಸರಾಣಿಯಲ್ಲಿ ಪ್ರಕರಣ ಒಪ್ಪಿಕೊಂಡು 40 ಸಾವಿರ ರೂಪಾಯಿ ಮರುಪಾವತಿ ಮಾಡಿರುತ್ತಾರೆ. ಆರೋಪಿತರ ಖಾತೆಗೆ ಸಾಲದ ಮಂಜೂರಾತಿ ಮೊತ್ತ ಹಾಕಬಹುದಾಗಿತ್ತು ಎಂಬ ಪ್ರಶ್ನೆಗೆ ಸಾಕ್ಷಿದಾರರು ನಗದು ರೂಪದಲ್ಲಿ ಕೊಡಬೇಕು ಎಂದು ಬೇಡಿಕೆ ಇಟ್ಟು ಕಾರಣ ನಗದು ಹಣವನ್ನು ಕೊಟ್ಟಿದ್ದೇವೆ ಎಂದು ಉತ್ತರಿಸುತ್ತಾರೆ.

ಈ ಹಂತದಲ್ಲಿ ಮುಂದುವರೆದ ಪಾಟೀ ಸವಾಲು ಆರೋಪಿ ಪರ ವಕೀಲರ ಮನವಿಯ ಮೇರೆಗೆ ಮುಂದೂಡಲಾಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತ ಲೇಖನದ ಹೇಳಿಕೆಯ ಮೇರೆಗೆ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸರಿ ಅದೆ,

1 ನೇ ಹೆ ಹಿ ದಿ ನ್ಯಾ ಹಾಗೂ ಸಿಜಿಎಂ,
ಧಾರವಾಡ.